



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬಿಬಿಎಸ್ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೧೫, ಜೂನ್, ೨೦೨೪(ಜ್ಯೇಷ್ಠ, ೨೫ ಶಕವರ್ಷ, ೧೯೪೬) BENGALURU, SATURDAY, 15, JUNE, 2024(JYEISHTA, 25, SHAKAVARSHA, 1946)	ನಂ.೨೮೨ No. 282
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ  
ಹೊಸ ಸೇರ್ಪಡೆಗಳ ಅಧಿಸೂಚನೆ

ಸಂಖ್ಯೆ:ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ:15.06.2024.

ವಿಷಯ: ಬಸವನಗುಡಿ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ (ಹೊಸ ಸೇರ್ಪಡೆ) ಯನ್ನು 2023-24 ನೇ ಸಾಲಿನ ಅಧಿಕೃತವಾಗಿ ಪ್ರಕಟವಾದ ಮಾರ್ಗಸೂಚಿ ದರಪಟ್ಟಿಗೆ ಸೇರಿಸುವ ಕುರಿತು.

ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋ&ಮು/ಸಿವಿಸಿ /99/2023-24, ಬೆಂಗಳೂರು, ದಿನಾಂಕ:27.09.2023.  
2. ದಿನಾಂಕ:27.02.2024 ಮತ್ತು ದಿನಾಂಕ:10.06.2024 ರಂದು ನಡೆದ ಸಿವಿಸಿ ಸಭಾ ನಡಾವಳಿ.

2023-24 ನೇ ಸಾಲಿನಲ್ಲಿ ದಿನಾಂಕ:27.09.2023 ರಂದು ಅಧಿಕೃತವಾಗಿ ಪ್ರಕಟವಾದ ಕರ್ನಾಟಕ ರಾಜ್ಯ ಪತ್ರಿಕೆಯ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಗೆ ಹೊಸ ಸೇರ್ಪಡೆಗಳ ಮಾರ್ಗಸೂಚಿ ದರಪಟ್ಟಿಯ ಪ್ರಾಥಮಿಕ ಅಧಿಸೂಚನೆಯನ್ನು ಪ್ರಕಟಿಸಲು ಉಲ್ಲೇಖ (2) ರ ಸಿವಿಸಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಕಟಿಸಲಾದ ಪ್ರಾಥಮಿಕ ಅಧಿಸೂಚನೆಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ [cvcobjection@karnataka.gov.in](mailto:cvcobjection@karnataka.gov.in) ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ.

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ 15.06.2024.						
ಸರ್ಜಾಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
ಕ್ರ.ಸಂ	ಹೋಬಳಿ/ಗ್ರಾಮ/ಪ್ರದೇಶ/ ರಸ್ತೆ/ಖಾತಾ/ ಪಿಐಡಿ/ಸ.ನಂ	Hobli/village/Region/ Road/Khata/PID/Sy No.	ಸ್ಥಳೀಯ/ಸಕ್ಷ ಮ ಪ್ರಾಧಿಕಾರದ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ವಿಲ್ಲಾ/ರೋ ಹೌಸ್‌ಗಳ ನಿವೇಶನ ದರ	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್/ ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
			ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	2	3	4	5	6	7
01	<b>ದಿವೈನ್ ಮೀಡೋಸ್ ವಸತಿ ವಿಲ್ಲಾ ಬಡಾವಣೆ</b> ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಮಹಲ್ ಚೌಡದೇನಹಳ್ಳಿ ಗ್ರಾಮದ ಸ.ನಂ.92, 93/1, 93/2, 94/2ಬಿ, 111/1, 111/2, 111/3, 111/5 ಮತ್ತು 111/6	<b>DIVINE MEADOWS Villa Residential Layout</b> Bangalore Urban District, Anekal Taluku, Sarjapura Hobli, Mahal Choudadenahalli Village Sy No. 92, 93/1, 93/2, 94/2B, 111/1, 111/2, 111/3, 111/5 And111/6		<b>27,000</b>		
02	<b>ಎವರ್ ಶೈನ್ ನಾರ್ತ್ ಈಸ್ಟ್ ವಸತಿ ಸಮುಚ್ಚಯ</b> ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಗಟ್ಟಿಹಳ್ಳಿ ಗ್ರಾಮದ ಸ.ನಂ.208/3 (ಹಳೇ ಸ.ನಂ 31) ಮತ್ತು ಸ.ನಂ.208/4 (ಸ.ನಂ 208/1)	<b>EVERSHINE NORTHEAST Residential Apartment</b>  Bangalore Urban District, Anekal Taluku, Sarjapura Hobli, Gattihalli Village Sy No. 208/3 (Old Sy No.31) And 208/4 (Old Sy No.208/1)			<b>36,500</b>	

03	<p><b>ಆದರ್ಶ್ ಗಾರ್ಡನ್ ವಸತಿ ಬಡಾವಣೆ</b>  ಬೆಂಗಳೂರು ನಗರ ಜಿಲ್ಲೆ,  ಆನೇಕಲ್ ತಾಲ್ಲೂಕು,  ಸರ್ಜಾಪುರ ಹೋಬಳಿ, ಗಟ್ಟಿಹಳ್ಳಿ  ಗ್ರಾಮದ ಸ.ನಂ.53/1, 54/1, 54/3,  54/4, 54/5, 56, 57/1, 57/2, 74/1,  74/2, 75, 76/2, 79, 81/1, 81/2,  81/3, 81/4, 82/2, 82/3, 82/4 ,  82/5, 82/6, 82/7, 83/1, 83/2, 83/3,  83/4, 83/5, 84/2, 85/1, 86/2, 87/1,  87/2, 88/1, 88/2, 91, 92/1, 92/2,  93 ಮತ್ತು 94/1</p>	<p><b>ADARSH GARDEN ESTATE</b>  <b>Residential Layout</b>  Bangalore Urban District,  Anekal Taluku, Sarjapura  Hobli, Gattihalli Village Sy  No. 53/1, 54/1, 54/3, 54/4,  54/5, 56, 57/1, 57/2, 74/1,  74/2, 75, 76/2, 79, 81/1, 81/2,  81/3, 81/4, 82/2, 82/3, 82/4 ,  82/5, 82/6, 82/7, 83/1, 83/2,  83/3, 83/4, 83/5, 84/2, 85/1,  86/2, 87/1, 87/2, 88/1, 88/2,  91, 92/1, 92/2, 93 And 94/1</p>	45,000			
04	<p><b>ಆರ್.ಆರ್.ಎಲ್. ಪಲಾಸಿಯ ವಸತಿ ಸಮುಚ್ಚಯ</b>  ಬೆಂಗಳೂರು ನಗರ ಜಿಲ್ಲೆ,  ಆನೇಕಲ್ ತಾಲ್ಲೂಕು,  ಸರ್ಜಾಪುರ ಹೋಬಳಿ,  ಬಿಲ್ಲಾಪುರ ಗ್ರಾಮದ  ಸ.ನಂ 10/1(ಹೊಸ  ಸ.ನಂ:10/5)ರಲ್ಲಿ 26</p>	<p><b>“RRL PALACIO”</b>  <b>Residential Apartment</b>  Bangalore Urban District,  Anekal Taluku, Sarjapura  Hobli, Billapura Village Sy  No.10/1 (New Sy No.10/5)  And 26</p>			33,000	
05	<p><b>ಶ್ರೀನಿಸ್ ಉರಬಾನೆ ವಸತಿ ಅಪಾರ್ಟ್‌ಮೆಂಟ್</b>  ಬೆಂಗಳೂರು ನಗರ ಜಿಲ್ಲೆ,  ಆನೇಕಲ್ ತಾಲ್ಲೂಕು,  ಸರ್ಜಾಪುರ ಹೋಬಳಿ,  ಚಂಬೇನಹಳ್ಳಿ ಗ್ರಾಮದ  ಸ.ನಂ.116/2, 116/3, 116/4 ಮತ್ತು  116/5, ಖಾತಾ ನಂ.1537/116/2,  116/3, 116/4, 116/5.</p>	<p><b>SRINIS URABANE RESIDENTIAL APARTMENT</b>  Bangalore Urban District,  Anekal Taluku, Sarjapura  Hobli,Chambenahalli Village  Sy No. 116/2, 116/3, 116/4  And 116/5, Khatha No.  1537/116/2, 116/3, 116/4,  116/5.</p>			36,000	

06	<p><b>ಡೀಎಸ್ -ಮ್ಯಾಕ್ಸ್ ಸಹರಾ” ವಸತಿ ಅಪಾರ್ಟ್‌ಮೆಂಟ್</b></p> <p>ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ಚಿಕ್ಕನಾಗಮಂಗಲ ಗ್ರಾಮದ (ಹಳೆಯ ಸ.ನಂ 72) ಹೊಸ ಸ.ನಂ:183, ಸದರಿ ಸ್ವತ್ತಿನ ಸಂಖ್ಯೆ:357/183 ಸ್ವತ್ತಿನ ಇ-ಖಾತಾ ನಂ:150200100500621505,</p>	<p><b>“DS-MAX SAHARA” Residential Apartment</b> Bangalore Urban District, Anekal Taluku, Sarjapura Hobli, Chikkanagamangala Village (Old Sy No.72) New Sy No.183 Property No. 357/183 Property E-Khatha No. 150200100500621505,</p>			<b>38,000</b>	
07	<p><b>ಎಂ ಜೆ ಆರ್ ಓಪಸ್ ಬಡಾವಣೆ</b></p> <p>ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ತಿಂಡು ಗ್ರಾಮದ ಸ.ನಂ.185/1, 185/2, 187/2, 187/2 ಮತ್ತು 197.</p>	<p><b>“MJR OPUS” Residential layout</b> Bangalore Urban District, Anekal Taluku, Sarjapura Hobli, Tindu Village Sy No. 185/1, 185/2, 187/2, 187/2 And 197.</p>	<b>27,000</b>			
08	<p><b>ಶ್ರೀರಾಮ್ ಚಿರ್ಪಿಂಗ್ ಗ್ರೂವ್ ವಸತಿ ಯೋಜನಾ ಘಟಕ (ವಿಲ್ಲಾ/ರೋಸ್‌ಗಳು)</b></p> <p>ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ತಿಂಡು ಗ್ರಾಮದ ಸ.ನಂ.114, 115 ಮತ್ತು 116, ಖಾತಾ ಸ್ವತ್ತಿನ ಸಂಖ್ಯೆ:2344/2344, ಸ್ವತ್ತಿನ ಇ- ಖಾತಾ ಸಂಖ್ಯೆ:150200102200123633</p>	<p><b>“SHRIRAM CHIRPING GROVE” ROWHOUSE/VILLA APARTMENT</b> Bangalore Urban District, Anekal Taluku, Sarjapura Hobli, Tindu Village Sy No. .114, 115 And 116, Khatha Property No. 2344/2344, Property E-Khatha No. 150200102200123633</p>		<b>38,000</b>		

ಸಂಖ್ಯೆ:ನೋ.ಮು/ಸಿವಿಸಿ/99(ಪಿ)/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ಚಾಮರಾಜಪೇಟೆ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	<b>ಕಾನ್‌ಕಾರ್ಡ್ ಲುಕ್ಸ್ ಪೋಲಿಸ್ ವಸತಿ ಸಮುಚ್ಚಯ</b> ಕೆಪಿ ಪುಟ್ಟಣ್ಣ ರಸ್ತೆ, ದಕ್ಷಿಣ ವಲಯ, ಖಾತಾ ನಂ 29, ಸ್ವತ್ತಿನ ಗುರುತಿನ (ಪಿಐಡಿ) ಸಂಖ್ಯೆ: 49-40-29, ವಾರ್ಡ್ ಸಂಖ್ಯೆ: 143, ಮುನಿಸಿಪಲ್/ಖಾತಾ ಸಂಖ್ಯೆ: 29	<b>CONCORDE LUXEPOLIS Residential Apartment</b> <b>KP Puttanna Road, South Zone, Katha NO.29, PID No.49-40-29, Ward No.143, Municipal/Katha No.29</b>			95,000	
ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ಬನಶಂಕರಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	<b>ಆದರ್ಶ ಅಸ್ಟ್ರಿಯ ವಸತಿ ಸಮುಚ್ಚಯ</b> ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಕದಿರೇನಹಳ್ಳಿ ಗ್ರಾಮದ ಸ.ನಂ.60 ಮತ್ತು 61/1	<b>“ADARSH ASTRIA” Residential Apartment</b> Bangalore Urban District, Bangalore South Taluku, Uttarahalli Hobli, Kadirenahalli Village Sy No.60 And 61/1			57,000	
02	<b>ಶ್ರೀವಾರಿ ಫಾರೆಸ್ಟ್ ಬ್ರೀಜ್ ವಸತಿ ಅಪಾರ್ಟ್‌ಮೆಂಟ್</b> ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಉತ್ತರಹಳ್ಳಿ ಗ್ರಾಮದ ಸ.ನಂ.122, ಆಸ್ತಿ ಖಾತಾ ಸಂಖ್ಯೆ: 252/122, ವಾರ್ಡ್ ನಂ.184, ಉತ್ತರಹಳ್ಳಿ ವಾರ್ಡ್.	<b>Srivari Forest Breeze Residential Apartment</b> Bangalore Urban District, Bangalore South Taluku, Uttarahalli Hobli, Uttarahalli Village Sy No.122, Property Khatha No. 252/122, Ward No.184, Uttarahalli Ward.			43,000	

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ಜಿಗಣಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	<b>ಮಿಲ್ಲೆನಿಯಾ ಸ್ಪ್ರಿಂಗ್ ವುಡ್ಸ್ ವಸತಿ ಬಡಾವಣೆ</b> ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಜಿಗಣಿ ಹೋಬಳಿ, ಬುಕ್ಕಸಾಗರ ಗ್ರಾಮದ ಸರ್ವೆ ನಂ:173/2,173/3 ಮತ್ತು 173/4	<b>MILLENNIA SPRINGWOOS Residential Layout</b> Bangalore Urban District, Anekal Taluku, Jigani Hobli, Bukkasagara Village Sy No. 173/2,173/3 And 173/4	16,500			
ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ಹೊಸ ಸೇರ್ಪಡೆಗಳ ಅಧಿಸೂಚನೆ ದಿನಾಂಕ: 15.06.2024.						
ಅತ್ತಿಬೆಲೆ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ಹೊಸ ಸೇರ್ಪಡೆಗಳು)						
01	<b>ಜಿ ಆರ್ ಸಂಸ್ಕೃತಿ ವಸತಿ ಸಮುಚ್ಚಯ</b> ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಅತ್ತಿಬೆಲೆ ಹೋಬಳಿ, ಇಂಡ್ಲೆಬೆಲೆ ಗ್ರಾಮದ ಸ.ನಂ.126,	<b>GR SAMSKRUTHI Residential Apartment</b> Bangalore Urban District, Anekal Taluku, Attibele Hobli, Endlabele Village Sy No.126			31,000	
02	<b>ಶ್ರೀರಾಮ ಲಿಬರ್ಟಿ ಸ್ಕ್ವೇರ್ ವಸತಿ ಅಪಾರ್ಟ್‌ಮೆಂಟ್</b> ಬೆಂಗಳೂರು ನಗರ ಜಿಲ್ಲೆ, ಆನೇಕಲ್ ತಾಲ್ಲೂಕು, ಅತ್ತಿಬೆಲೆ ಹೋಬಳಿ, ಅಂದಾಪುರ ಗ್ರಾಮದ ಸ.ನಂ: 5/7, 35/1, 38/1, 46, ಖಾತಾ ಸಂಖ್ಯೆ:1823 & 182.	<b>SHRIRAM LIBERTY SQUARE Residential Apartment</b> Bangalore Urban District, Anekal Taluku, Attibele Hobli, Andapura Village Sy No. 5/7, 35/1, 38/1, 46, Khatha No. 1823 & 182.			37,000	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಶ್ರೀ.ಜಿ.ವಿ.ಯಶೋಧರ  
ಸದಸ್ಯ ಕಾರ್ಯದರ್ಶಿಗಳು,  
ಕೇಂದ್ರ ಮೌಲ್ಯ ಮಾಪನ ಸಮಿತಿ  
ಬೆಂಗಳೂರು.